



‘ತಮ್ಮ ಕೆಲಸವಾಯಿತು’ ಎಂಬ ಭಾವ ನೇಯ ಲೀರು ಪ್ರದರ್ಶಿಸುತ್ತಿರು ಅವರಾದರು ‘ಗಾಂಧಿ ಶಾಂತಿ ಪ್ರತಿಷ್ಠಾನ’ದ ಅಡ್ಡಕ್ಕೆ ಹಾಗೂ ಜನಸ್ಥಿಯ ವೈದ್ಯ ಡಾ. ಸಂಚಿವ ಕುಲಕರ್ಮ ಅವರು ಗುರುತಿಸುತ್ತಾರೆ. ‘ಕೆಲವು ದಶಕಾಳ ಹಿಂದೆ ನಮ್ಮ ದೇಶದಲ್ಲಿ ‘ನಾವಿಭೂರು ನಮಗಿಭೂರು’ ಎಂಬ ಅಭಿಯಾನ ಆರಂಭವಾಯಿತು. ಆ ಅಭಿಯಾನವೇ, ‘ಕುಟುಂಬವೇದರೆ ನಾತ್ಮೇ ಮಂದಿ’ ಎಂಬ ಪರೋಕ್ಷ ಸಂದೇಶವನ್ನು ಕೊಡುವರಿತ್ತು. ಹಾಗಾಗಿ ಮನೆಯೋಂದರಲ್ಲಿ ಸಹಜವಾಗಿ ಇರಬೇಕಿದ್ದ ಅಜ್ಞ ಅಳ್ಳಿ, ಚಿಕ್ಕಪ್ಪೆ ದೊಡ್ಡಪ್ಪೆ ಮುಂತಾದ ಸಂಬಂಧಗಳು ಕಳಿಂಬಿತ್ತಾ ಬಂದವು. ನಮ್ಮ ಒಳಿನ್ನಿಂದ್ದೇ ನಾವು ನೋಡಿಕೊಂಡರೆ ಸಾಕು ಎಂಬ ಭಾವನೆಯು ಹೊನತಲೆಮಾರಿನ ಅಂತರಂಗದಲ್ಲಿ ಬೆಳೆಯುತ್ತಾ ಬಂದಿದ್ದು, ಅದು ಸ್ನೇಹಿಗೊಳ್ಳಲು ಇದೊಂದು ಸಂದರ್ಭ ಒದಗಿದೆಯ್ದೇ. ಕೊರೊನಾ ಸೋಂಕು ಬರುವ ಮನುಷ್ಯರು ಹಿರಿಯಿರುತ್ತಾ ನಿಲರ್ಕ್ಷಿಸುವ ಪರಿಪಾಠವಾಗಿ ಜಾರಿಯ್ದಿದ್ದರೂ, ಈ ಸಂದರ್ಭದಲ್ಲಿ ಅದು ಸ್ವಷ್ಟವಾಗಿ ಕಾಣಿಸುತ್ತಿದೆ’ ಎಂದು ಡಾ. ಕುಲಕರ್ಮ ವಿಶ್ಲೇಷಿಸುತ್ತಾರೆ.

ಈ ಸಂದರ್ಭದಲ್ಲಿ ಮೂರು ಸಂಕಟಗಳನ್ನು ನಾವು ಗುರುತಿಸಬಹುದು ಎನ್ನುತ್ತಾರೆ ಡಾ. ಕುಲಕರ್ಮ. ಮನುಕುಲವನ್ನು ಕಾಡುತ್ತಿರುವ ಜಾಗತಿಕ ಸೋಂಕಿನ ಭಯ ಮೌದಲನೆಯಿದ್ದು. ಏರಡನೆಯಿದ್ದು, ಸುಮಾರು ಬಂದೂವರೆ ವರ್ವಾದಿಂದ ಮಾಡುವುಗಳು ಯಿತ್ತಾತ್ಕೆ ಸುಳಿಗೆ ಅಡ್ಡತೆ ನೀಡುವ ಮೂಲಕ ಸ್ವಾಸ್ಥ್ಯಯಾಗಿರುವ ಸಾಮಾಜಿಕ ಭಯ. ಮೂರನೆಯದು, ಕಷ್ಟಗಳು ಒದಾಗ ಸಮುದಾಯದ ಜನರು ಪರಸ್ಪರ ಸಹಾಯ ಮಾಡುವುದು ವಾಡಿಕೆಯಾದರೂ, ಈ ಸಂದರ್ಭದಲ್ಲಿ ಅದು ಸಾಧ್ಯವಾಗಿದೆ ಇರುವುದು. ಅಪ್ಪ ಅಮ್ಮೆ ಮಾಡುತ್ತಿರುತ್ತಿರುತ್ತಾರೆ. ಮಾಡುತ್ತಿರುತ್ತಿರುತ್ತಾರೆ. ಅವ್ಯಾಸ ಪ್ರಾಯೀಯೂ ಇಲ್ಲಿ ಉದಿಸುತ್ತಿರುತ್ತಾರೆ. ‘ಎಲ್ಲೋ ಕೆಲವು ಕಡೆಗಳಲ್ಲಿ ಮೌಲ್ಯಗಳನ್ನು ಬಿತ್ತುವುದು ಸಾಧ್ಯವಾಗಿಲ್ಲವೇ ಆದೇ ಇರಬಹುದು. ಆದರೆ, ಮಾಡುತ್ತಿರುತ್ತಿರುತ್ತಾರೆ. ಅಪ್ಪ ಅಮನ್ಯಿಂದವ್ಯೇ ಕಲೆಯುವದಿಲ್ಲವಲ್ಲ. ಸಮಾಜದಲ್ಲಿನ ಆಗುಹೋಗಳನ್ನು ಗಮನಿಸುವ ಮೂಲಕವೂ ಕಲೆಯುತ್ತಾರೆ. ಹಾಗಾಗಿ

ದಳೆದ ಕ್ಯಾಗೆ ಯುವ ಉತ್ಸಾಹದ ಕ್ಯಾ ಆಸರೆ

